

ಚಾಮರಾಜನಗರ ಜಿಲ್ಲೆಯ ಶಾಸನಗಳಲ್ಲಿ ಕೃಷಿ, ವ್ಯಾಪಾರ ಮತ್ತು ಆರ್ಥಿಕ ಅಂಶಗಳು: ಒಂದು ಅಧ್ಯಯನ ಸುರೇಶ್ ಎಸ್¹

ಪೀಠಿಕೆ

ಚಾಮರಾಜನಗರ ಜಿಲ್ಲೆಯು ನೂರಾರು ವರ್ಷಗಳ ಹಿತಾಸಿಕ ಪರಂಪರೆಯನ್ನು ಹೊಂದಿರುವ ಸ್ಥಳವಾಗಿದೆ. ಈ ಜಿಲ್ಲೆಯು ಕನಾರ್ಕಟಕದ ದಕ್ಷಿಣದ ಭಾಗದಲ್ಲಿದೆ. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ವ್ಯಾಪಾರ ಮತ್ತು ವಾಣಿಜ್ಯ ಇನ್ನಿತರ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಈ ನೆಲದಲ್ಲಿ ಪೊನ್ನಾಟ, ಗಂಗ, ಜೋಳ, ಪಾಂಡ್ಯ, ಪಲ್ಲವ, ಚಾಲುಕ್ಯ, ಹೊಯ್ಯಳ, ವಿಜಯನಗರ, ಮೈಸೂರು ಒಡೆಯರ ಆಡಳಿತಕ್ಕೂ ಪಟ್ಟಿ ಇತಿಹಾಸವನ್ನು ಹೊಂದಿದೆ. ಹೈದರಾಬಾದ್ ಕನಾರ್ಕಟಕ ಮತ್ತು ಮುಂಬಯ್ಯ ಕನಾರ್ಕಟಕಕ್ಕೆ ಹೊಲಿಸಿಕೊಂಡರೆ ಈ ಪ್ರಾಂತ್ಯವು ಅನ್ನ ರಾಜ್ಯಗಳ ಮತ್ತು ಭಾಷಿಗರ ಪ್ರಭಾವ ಕಡಿಮೆಯೆನ್ನಬಿಹುದು. ಪ್ರಸ್ತುತ ಈ ಜಿಲ್ಲೆಯು 505 ಗ್ರಾಮಗಳು 5 ಪಟ್ಟಣಗಳನ್ನು ಹೊಂದಿದೆ. ಹಿಂದೆ ಇಲ್ಲಿ ಹರದರು (ವ್ಯಾಪಾರಿಗಳು) ಅನೇಕ ಉರುಗಳನ್ನು ಕಟ್ಟಿದ ನಿದರ್ಶನಗಳಿವೆ. ಹರದನಹಳ್ಳಿ ಇದು ಇಂದಿಗೂ ಅಸ್ತಿತ್ವದಲ್ಲಿದ್ದು, ಇದಕ್ಕೆ ಉದಾಹರಣೆಯಾಗಿದೆ. ಇಂತಹ ಅನೇಕ ದೊಡ್ಡ ದೊಡ್ಡ ಗ್ರಾಮಗಳು ಇಂದಿಗೂ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬಂದಿದೆ. ಈ ಹಿನ್ನೆಲೆಯಿಂದ ವಿದೇಶಿ ವ್ಯಾಪಾರ ಸಂಪರ್ಕವನ್ನು ನಡೆಸಿಕೊಂಡು ಬರಲು ಸಾಧ್ಯವಾಗಿದೆ. ಈ ಪ್ರದೇಶದಲ್ಲಿ ಇಂದಿಗೂ ಕೂಡ ಗಣಿಗಾರಿಕೆಯನ್ನು ಕಾಣಬಹುದಾಗಿದೆ. ಜಿಲ್ಲೆಯಲ್ಲಿ ಅನೇಕ ವ್ಯಾಪಾರ ಕೇಂದ್ರಗಳಿದ್ದು, ಅವುಗಳಲ್ಲಿ ತೆರಕ್ಕಾಂಬಿ, ಉಮ್ಮೆತ್ತೂರು, ಹನೂರು, ಹೊನೂರು, ಯಳಂದೂರು, ಕುದೇರು ಪ್ರಮುಖವಾದವುಗಳಾಗಿವೆ.

ದಕ್ಷಿಣ ಭಾರತದ ಜರಿತ್ಯೆಯಲ್ಲಿ ತಮಿಳನಾಡು ಬಿಟ್ಟರೆ ಅತಿ ಹೆಚ್ಚು ಶಾಸನಗಳನ್ನು ಹೊಂದಿರುವ ರಾಜ್ಯ ಕನಾರ್ಕಟಕ ಇಲ್ಲಿ ಸುಮಾರು 25,000 ಶಾಸನಗಳು ಪತ್ತೆ ಮಾಡಲಾಗಿದೆ. ಇದರಲ್ಲಿ ಸು.15,000 ಶಾಸನಗಳನ್ನು ಪ್ರಕಟಿಸಲಾಗಿದೆ. ಮೈಸೂರಿನ ದೊರೆ ಚಿಕ್ಕದೇವರಾಜ ಒಡೆಯರ್ ರವರು ಅನೇಕ ಶಾಸನಗಳ ಸಂಗ್ರಹಕ್ಕೆ ಕ್ರಮವಹಿಸಿದ್ದರಿಂದ ಇಲ್ಲಿನ ಅನೇಕ ಸಾಂಸ್ಕೃತಿಕ ವಿಚಾರಗಳು ಮತ್ತು ಆರ್ಥಿಕತೆಯ ಬಗ್ಗೆ ಶಾಸನಗಳು ಬೆಳಕು ಚೆಲ್ಲುತ್ತವೆ.

ಚಾಮರಾಜನಗರ ಜಿಲ್ಲೆಯು ಪೂರ್ವ ಮತ್ತು ಪಶ್ಚಿಮ ಫಟ್ಟಗಳಲ್ಲಿ ಸಂಧಿಸುವ ನೀಲಗಿರಿ ಪ್ರದೇಶದ ದಟ್ಟವಾದ ಗಿರಿ ಶಿವರಗಳು ಮತ್ತು ವಿವಿಧ ಬಣ್ಣದ ಫಲವತ್ತಾದ ಮಣ್ಣಗಳಿಂದ ಕೂಡಿದ್ದ ಜನ ವಸತಿಗೆ ಯೋಗ್ಯವಾದ ಮೈದಾನ ಪ್ರದೇಶವನ್ನು ಒಳಗೊಂಡಿದೆ. ಆಗಾಗಿ ಇಲ್ಲಿ ಮರಾಠನ ಸಂಸ್ಕೃತಿಯ ಕುರುಹುಗಳನ್ನು ಕಾಣಬಹುದಾಗಿದೆ. ಅಲ್ಲದೆ ಮಲ್ಲೇಮಹದೇಶ್ವರ, ಹಿಮವರ್ದಾಗಿ ಗೋಪಾಲಸ್ವಾಮಿ,

¹ ಸಂಶೋಧಕರು, ಪ್ರಾಚೀನ ಇತಿಹಾಸ ಮತ್ತು ಮರಾಠತ್ವ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾಲಯ, ಮಾನಸಗಂಗೋತ್ತಿ, ಮೈಸೂರು-570006

ಬಿಳಿಗಿರಿರಂಗನ ಬೆಟ್ಟಗಳು ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾಗಿದ್ದು. ಕಾವೇರಿ, ಕಪಿಲಾ, ಸುವಣ್ಣಾವತಿ, ಜಿಕ್ಕುಹೊಳೆ, ಎಣ್ಣೆಹೊಳೆ, ಪಾಲಾರ್, ಗುಂಡ್ಲುಹೊಳೆಗಳು ಪ್ರಮುಖ ನದಿ ನೀರಿನ ಮೂಲಗಳಾಗಿವೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಮೂರಕವಾಗಿದೆ. ಸಾಮಾನ್ಯವಾಗಿ ಜಲಾನಯನ ಮತ್ತು ಘಲವತ್ತಾದ ಪ್ರದೇಶದಲ್ಲಿ ಶಿಷ್ಟ ಸಂಸ್ಕೃತಿಯು ತನ್ನೆಲ್ಲಾ ಒಳಿತು ಮತ್ತು ಕೆಡುಕುಗಳೊಡನೆ ಕಾಣಿಸಿಕೊಳ್ಳುತ್ತದೆ ಎಂದು ಉಪಿಂದರ್ಶಿಸಿಂಗ್ ರವರು ಅಭಿಪ್ರಾಯಿಸಿದ್ದಾರೆ. ಚಾಮರಾಜನಗರ ಪ್ರಾಂತ್ಯವು ವಿವಿಧ ರಾಜಮನೆತನಗಳ ಆಳ್ವಿಕೆಯಲ್ಲಿ ಅನೇಕ ಕೆರೆ ಕಾಲುವೆಗಳು, ದೇವಾಲಯಗಳ ನಿರ್ವಹಣೆಗೆ ಭೂದಾನಗಳನ್ನು ನೀಡಿದ್ದರ ಬಗ್ಗೆ ಅನೇಕ ಶಾಸನಗಳಿಂದ ತಿಳಿದುಬರುತ್ತದೆ. ಅರಿಕುತ್ತಾರ, ಅಗರ, ಮಾಂಬಳ್ಳಿ, ಕೆಲಸೂರು, ತೆರಕ್ಕಾಂಬಿ, ಗುಂಡ್ಲುಪೇಟೆ, ಕೊಳ್ಳೇಗಾಲ, ಉಮ್ಮೆತ್ತಾರು ದೇವಾಲಯಗಳಿಗೆ ಸೇರಿದ ಭೂ ಹಿಡುವಳಿಗಳನ್ನು ನೋಡಿಕೊಳ್ಳಲು ನಿಬಂಧಕಾರರು ಪಾರುಪತ್ತೇಗಾರೆಂಬ ಮತ್ತು ಚೋಳರ ಕಾಲದಲ್ಲಿ ‘ನಗರತ್ತಾರರೆಂಬ’ ಆಡಳಿತ ವರ್ಗಗಳಿದ್ದವು. ಕೃಷಿ ಭೂಮಿಗೆ ಸಂಭಂದಿಸಿದಂತೆ ಗುತ್ತಿಗೆ, ಭೋಗ್ನ್ಯ, ವಾರ, ಗೇಣಿ ಪದ್ಧತಿಗಳು ಅಸ್ತಿತ್ವದಲ್ಲಿತೆಂದು ಶಾಸನಗಳು ತಿಳಿಸುತ್ತವೆ, ಗುತ್ತಿಗೆ ಪದ್ಧತಿಯಲ್ಲಿ ಉಳಗುತ್ತಿಗೆ, ಜಮೀನು ಗುತ್ತಿಗೆ, ಸುತ್ತಿಗುತ್ತಿಗೆ ಎಂಬ ವಿಧಗಳಿದ್ದವು. ಗುತ್ತಿಗೆ ಎಂದರೆ ಸ್ವಂತ ಭೂಮಿಯನ್ನು ಮತ್ತೊಬ್ಬರಿಗೆ ನಿಗದಿಪಡಿಸಿದ ಕಾಲಾವಧಿಗೆ ನಗದು ಅಥವಾ ಧಾನ್ಯಕ್ಕೆ ವಹಿಸಿಕೊಡುವುದಾಗಿದೆ. ಕ್ರಿ.ಶ.1527ರ ಶಾಸನೂರು ಶಾಸನದಲ್ಲಿ ಗುತ್ತಿಗೆಯಾಗಿ 40 ವರಹಗಳಿಗೆ ನೀಡಿರುವುದನ್ನು ಉಲ್ಲೇಖಿಸಿದೆ. ಕ್ರಿ.ಶ.14ನೇ ಶತಮಾನಕ್ಕೆ ಸೇರಿದ ಗುಂಡ್ಲುಪೇಟೆ ಶಾಸನದಲ್ಲಿ ದೇವಾಲಯದ ಭಂಡಾರದಿಂದ ರೈತರಿಗೆ ಸಾಲವಾಗಿ ಕೊಟ್ಟ 150 ಗದ್ಯಾಣ ಹೊನ್ನಿಗೆ ಬರುವ ಬಡ್ಡಿಯಿಂದ ರಾಮನಾಥ ದೇವರಿಗೆ ನಿತ್ಯ ಸಲ್ಲಬೇಕಾದ ಮೂರ್ಜಿ-ಕೃಂಕರ್ಯಕ್ಕೆ ಮಹಾರಾಜರು ಒಟ್ಟಿಗೆ ಶಾಸನ ಬರೆಸಿದ್ದಾರೆ. ಹೀಗೆ ಅನೇಕ ಶಾಸನಗಳು ಇಲ್ಲಿನ ಆಧಿಕ ವಿಚಾರಗಳನ್ನು ಉಲ್ಲೇಖಿಸಿವೆ.

ಆಧಿಕತೆಯಲ್ಲಿ ವ್ಯವಸಾಯದ ಪಾತ್ರ ಪ್ರಮುಖವಾದುದು. ಶಾಸನಗಳಲ್ಲಿ ನೋಡುವುದಾದರೆ ಚಾಮರಾಜನಗರ ಜಿಲ್ಲೆಯು ಕನಾಟಕದಲ್ಲಿ ವಿಭಿನ್ನವಾಗಿದ್ದ ಹಾಗೂ ಹೇರಳೆವಾದ ಸ್ವೇಸ್ವಿಕರ್ಮ ಸಂಪನ್ಮೂಲವನ್ನು ಹೊಂದಿದೆ. ಭೌಗೋಳಿಕವಾಗಿ ಒಟ್ಟು 5,69,901 ಎಕರೆ ವಿಸೀರ್ಣ ಹೊಂದಿದ್ದು, 2,75,610 ಎಕರೆ ಅರಣ್ಯವಿದ್ದು 1,91,028 ಎಕರೆ ಭೂಮಿ ವ್ಯವಸಾಯಕ್ಕೆ ಯೋಗ್ಯ ಭೂಮಿಯಾಗಿದೆ. ಶೇ.70ರಷ್ಟು ಭೂಭಾಗ ಮಳೆಯಾಶ್ರಿತ ಬೇಸಾಯ ಅವಲಂಬಿಸಬೇಕಾಗಿದೆ. ಆಗಾಗಿ ಇಲ್ಲಿನ ಕೃಷಿ ಕಾಲೇಜಿನ ಅಧ್ಯಾಪಕರು ಯಾವುದೇ ಮಳೆ ಆರಂಭ ಈ ನೆಲದಿಂದಲೇ ಎಂದು ಅಭಿಪ್ರಾಯಪಡುತ್ತಾರೆ. ಅದರಿಂದ ಶೇ.80ರಷ್ಟು ಜನರು ಕೃಷಿಯ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಘಲವತ್ತಾದ ಮಣ್ಣಿನಂದ ಕೂಡಿದ ಈ ಜಿಲ್ಲೆಯಲ್ಲಿ ವಿವಿಧ ಬಗೆಯ ಬೆಳೆಗಳಾದ ರಾಗಿ, ಭತ್ತ, ಸಜ್ಜಿ, ಮುಸುಕಿನಜೋಳ, ಮರುಳಿ, ನೆಲಗಡಲೆ, ಸೂರ್ಯಕಾಂತಿ, ಹರಳು, ಅಗಸೆ, ಎಳ್ಳು, ಹುಣ್ಣೆಳ್ಳು, ಬಾಳೆ, ಮಾವು, ಟಂಗೋಟ, ಬದನೆ, ಈರುಳಿ, ತೊಗರಿ, ಉದ್ದು, ತೆಂಗು, ಅಡಿಕೆ, ಅಲಸಂದೆ, ರೇಷ್ಟೆ ಮುಂತಾದ ಬೆಳೆಗಳನ್ನು ಬೆಳೆಯತ್ತಾರೆ. ಇದರೊಂದೆಗೆ ಶ್ರೀಗಂಧ ಮತ್ತು ಅರಣ್ಯ ಉತ್ತನ್ನಗಳಿಗೂ ಹೆಸರುವಾಸಿಯಾಗಿದೆ.

ಈ ಪ್ರಾಂತ್ಯದಲ್ಲಿ ಆಡಳಿತ ನಡೆಸಿದ ರಾಜಮನೆತನಗಳು ಕೃಷಿ ಚಟುವಟಿಕೆಗಳಿಗೆ ಕೆರೆ ಮತ್ತು ಕಾಲುವೆಗಳನ್ನು ನಿರ್ಮಿಸಿಕೊಟ್ಟಿರುವ ಉದಾಹರಣೆಗಳನ್ನು ಶಾಸನಗಳಲ್ಲಿ ಕಾಣಬಹುದಾಗಿದೆ. 1800ರ ವೇಳೆಗೆ ಆಗಮಿಸಿದ ಪ್ರಾನ್ನಿಸ್ ಬುಕಾನನು ಇಲ್ಲಿನ ಮಣ್ಣಿನ ಲಕ್ಷಣವನ್ನು ವರ್ಣಿಸುತ್ತಾ ಕೆರೆ ಕೆಳಗಿನ ಭೂಮಿ

ಭಿತ್ತಿ ಬೆಳೆಯವುದಕ್ಕೆ ಯೋಗ್ಯವಾಗಿತ್ತು ಎಂದು ಹೇಳಿದ್ದಾರೆ. ಇದರೊಂದಿಗೆ ಕರೆಯ ನೀರನ್ನು ಬಳಸಿಕೊಂಡು ಬೆಳೆಯವ ಫಸಲನ್ನು ವೈಶಾಖಿದ ಫಸಲೆಂದು ಕರೆದಿದ್ದಾನೆ. ಅಂದಿನ ಕಾಲದಲ್ಲಿ ಭೂ ವಿಂಗಡಣ ಮಾಡಲಾಗಿತ್ತು ಕೊಳಗದ ಗದ್ದೆ, ವಳಿಮರ ಗದ್ದೆ, ಕರೆ ಹಿಂದಿನ ಗದ್ದೆ, ಕಪ್ಪಮಣ್ಣಿನ ಗದ್ದೆ, ಜೀರಿಗೆಮೇಡು ಗದ್ದೆ, ಸಲಗೆಗದ್ದೆ ಎಂದು ವಿವಿಧ ರೀತಿಯಲ್ಲಿ ವರ್ಗೀಕರಣ ಮಾಡುತ್ತಿದ್ದರು. ಇದು ರೈತಾಪಿ ಸಮುದಾಯದ ಸೂಕ್ತಕ್ಕೆ ಜ್ಞಾನವನ್ನು ತಿಳಿಸುತ್ತದೆ. ವರ್ಷದಲ್ಲಿ ಎರಡು ಬೆಳೆಗಳನ್ನು ಬೆಳೆಯಾಗುತ್ತಿತ್ತು. ಇದನ್ನು ಕಾರ್ತಿಕ ಮತ್ತು ವೈಶಾಖಿದ ಬೆಳೆ ಎಂದು ಕರೆಯುತ್ತಿದ್ದರು.

ಜಾಮರಾಜನಗರ ಜಿಲ್ಲೆಯ ಶಾಸನಗಳಲ್ಲಿ ವ್ಯಾಪಾರ, ವಾಣಿಜ್ಯ ಮತ್ತು ವರ್ತಕರು

ಯಾವುದೇ ಒಂದು ಪ್ರದೇಶದ ಆರ್ಥಿಕ ಪ್ರಗತಿಗೆ ವ್ಯಾಪಾರ ಮತ್ತು ವಾಣಿಜ್ಯವು ಹೆಚ್ಚು ಸಹಕಾರಿಯಾಗಿದ್ದು ಜಾಮರಾಜನಗರ ಪ್ರಾಂತದಲ್ಲಿ ಹರದರು ಅಂದರೆ ವ್ಯಾಪಾರಿಗಳು ಅನೇಕ ಉರುಗಳನ್ನು ಕಟ್ಟಿದ ನಿದೇಶನಗಳಿರುವುದು ಅನೇಕ ದಾಖಲೆಗಳಿಂದ ಸಿಗುತ್ತದೆ. ವ್ಯಾಪಾರಿಗಳು ಹರದನಹಳ್ಳಿ ಎಂಬ ಪ್ರಸಿದ್ಧ ಉರುನ್ನು ಕಟ್ಟಿದರು. ಇಲ್ಲಿಗೆ ಸೇಲಂ, ಕೊಯಮತ್ತೂರು, ಮಧುರ್ಯೆ ಸತ್ಯಮಂಗಲ, ಇನ್ನಿತರ ಕಡೆಗಳಿಂದ ವ್ಯಾಪಾರಕ್ಕೆ ಆಗಮಿಸುತ್ತಿದ್ದರು ಇಲ್ಲಿನ ವಿಳೆದೆಲೆ ಅತ್ಯಂತ ಹೆಸರುವಾಸಿಯಾಗಿತ್ತು. ಮಧುರ್ಯೆನ ಮಾರುಕಟ್ಟೆಯಲ್ಲಿ ತಮಿಳು ಭಾಷೆಯಲ್ಲಿ “ಹರದನಹಳ್ಳಿ ವೆತ್ತಲಾಕಾರನ್” ಎಂದು ನಾಮಫಲಕ ಹಾಕಿದ್ದಾರೆ. 1330ರ ವೇಳೆಗೆ ಹರದನಹಳ್ಳಿಯ ವಾಣಿಜ್ಯ ನಗರವಾಗಿ ಬೆಳೆದಿತ್ತು. ಇಲ್ಲಿನ ಪಾಳೇಗಾರ ರಂಗನಾಯಕನು ಉರ ಸುತ್ತ ಕೋಟಿ ಕಟ್ಟಿಸಿದ್ದನು. ಇಲ್ಲಿ ಹೈದರಾಲಿ, ತಾಂಜಾವೂರಿನ ನಾಯಕರು ಮತ್ತು ಮರಾಠರ ನಾಣ್ಯಗಳು ಸಿಕ್ಕಿವೆ. ಈ ಉರಿಗೆ ವಾಣಿಜ್ಯಪುರ ಎಂಬ ಹೆಸರು ಇತ್ತು. ಇಲ್ಲಿ ಸುಮಾರು 32 ಕಲ್ಲಿನ ಮತ್ತು 2 ತಾಮ್ರ ಶಾಸನಗಳಲ್ಲಿ ಹರದನಹಳ್ಳಿ ಬಗ್ಗೆ ಅನೇಕ ಅಂಶಗಳನ್ನು ಉಲ್ಲೇಖಿಸಿವೆ. ಇಲ್ಲಿನ ವರ್ತಕರು ಸ್ಥಳೀಯವಾಗಿ ಲಭ್ಯವಾಗುವ ವಸ್ತುಗಳನ್ನು ಕ್ರಾಡಿಕರಿಸಿ ನೆರೆಯ ಕೇರಳ, ತಮಿಳುನಾಡು, ಆಂದ್ರಪ್ರದೇಶ ಹಾಗೂ ಮಹಾರಾಷ್ಟ್ರಗಳ ನಡುವೆ ನಿರಂತರ ವ್ಯಾಪಾರ ಸಂಪರ್ಕ ಹೊಂದಿರುವುದನ್ನು ತಿಳಿಸುತ್ತದೆ. ಜಾಮರಾಜನಗರ ಜಿಲ್ಲೆಯಲ್ಲಿ ನೆಲೆಸಿರುವ 24 ತೆಲಗುತ್ತೆಪ್ಪರು ಇಂದಿಗೂ ಕೂಡ ಪ್ರಮುಖವಾಗಿ ವ್ಯಾಪಾರ ವೃತ್ತಿಯನ್ನೆ ಅವಂಬಿಸಿರುವುದು ಜಿಲ್ಲೆಯ ಆರ್ಥಿಕ ಚಟುವಟಿಕೆಗಳ ಇತಿಹಾಸವನ್ನು ತಿಳಿಸುತ್ತದೆ.

ಜಿಲ್ಲೆಯ ಆರ್ಥಿಕತೆಯಲ್ಲಿ ಜವಳಿ, ಆಭರಣ, ಸೌಂದರ್ಯವರ್ಧಕ, ಗ್ರಾನ್ಯೆಟ್ ಮುಂತಾದ ವಸ್ತುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವುಗಳೊಂದಿಗೆ ಅಡಿಕೆ, ಏಲಕ್ಕಿ, ಮೇಣಸು, ರಬ್ಬರ್ ಮುಂತಾದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಇಲ್ಲಿನ ಬಟ್ಟೆ ನೇಯಗಾರರು ಹತ್ತಿ ಮತ್ತು ಹತ್ತಿನೂಲುನ್ನು ಧಾರವಾಡಿಂದ ಆಮದು ಮಾಡಿಕೊಳ್ಳುತ್ತಿದ್ದರು.

ಬುಕಾನನ ಪ್ರಕಾರ ದಾಢಿ ಕನಾಟಕದ ಟಿ.ನರಸೀಮರ, ಸೋಮನಾಥಪುರ, ಅರಿಹುತಾರ, ಗುಂಡ್ಲಪೇಟೆ, ಕೊಳ್ಳೇಗಾಲ, ಉಮ್ಮೆತ್ತೂರು, ಶ್ರೀಯಂಭಕಪುರ, ತೆರಕಣಾಂಬಿಗಳು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರಗಳಾಗಿದ್ದವು. ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಯಲ್ಲಿ ಅಂತರೀಕ ಮತ್ತು ಕೃಷಿ ಆಧಾರಿತ ವ್ಯಾಪಾರದಲ್ಲಿ ಅಂಗಡಿ, ಸಂತೆಪೇಟೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಅಲ್ಲದೆ ಸ್ಥಳೀಯ ವ್ಯಾಪಾರ ಕೇಂದ್ರಗಳಾಗಿದ್ದವು. ಗ್ರಾಮೀಣ ಭಾಗದಲ್ಲಿ ವಾರದ ಸಂತೆಗಳು ಪಟ್ಟಣ ಕೇಂದ್ರಗಳಲ್ಲಿ ಸಂತೆಪೇಟೆಗಳು ಅಥವಾ ಮಾರುಕಟ್ಟೆಗಳು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರಗಳಾಗಿದ್ದವು.

ಗ್ರಾಮೀಣ ಭಾಗದಲ್ಲಿ ಕೃಷಿಯ ಉತ್ಪನ್ನಗಳ ಜೊತೆಗೆ ಗುಡಿ ಕೈಗಾರಿಕೆಗಳಲ್ಲಿ ತಯಾರಾದ ಸರಹಗಳನ್ನು ಸಂತೆಗಳಿಗೆ ಸಾಗಣ ಮಾಡಿ ಮಾರಾಟ ಮಾಡುತ್ತಿದ್ದರು. ಉದಾ: ಕುಂಬಾರರು, ಬಡಗಿಗಳು ಮತ್ತು ಇತರರು ಸಂತೆಯಿಂದ ಸಂತೆಗೆ ತೆರಳಿ ವ್ಯಾಪಾರ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದರು. ಭತ್ತ, ರಾಗಿ, ಜೋಳ, ಬೆಲ್ಲ, ಸಕ್ಕರೆ, ಸಾಂಭಾರ ಪದಾರ್ಥಗಳು ತರಕಾರಿಗಳು ಮತ್ತಿತರ ವಸ್ತುಗಳು ವ್ಯಾಪಾರ ಸರಹ ಸರಂಜಾಮುಗಳಾಗಿದ್ದವು. 11ನೇ ಶತಮಾನದ ಕಂಡೇಗಾಲದ ತಮಿಳು ಶಾಸನದಲ್ಲಿ ಇದನೂರು ದೇಶಿ ಮತ್ತು ನಾನಾದೇಶಿ ಎಂಬ ವರ್ತಕರ ಸಂಘರ್ಷಾಂದರ ಹೆಸರು ಉಲ್ಲೇಖಿಸಿದೆ. ಶ್ರೀ.1277ರ ಹಳೇ ಆಲೂರಿನ ಶಾಸನದಲ್ಲಿ ಆಕೆಶ್ವರ ದೇವರ ಸೇವೆಗಾಗಿ ಗಡ್ಡೆ, ತೋಟ ಮುಂತಾದ ಭೂಮಿಯನ್ನು ತೆರಿಗೆರಹಿತವಾಗಿ ತೆಳ್ಳರು ಎಂಬ ವರ್ತಕ ಸಮುದಾಯದವರು ನೀಡಿದ್ದರ ಬಗ್ಗೆ ಮಾಹಿತಿ ಇದೆ. ಎಣ್ಣೆಗುಂಬ ಶಾಸನ ಶ್ರೀ.1110ರ ಕಾಲಘಟ್ಟದಲ್ಲಿ ಆಳ್ಳಿಕೆ ನಡೆಸುತ್ತಿದ್ದ ಜೋಳರ ಕುಲೋತ್ತಂಗನ ಆಡಳಿತದ ಮತ್ತ, ಮುಲುವರಿ, ವೆಟ್ಟುವರಿ ಇತ್ಯಾದಿ ತೆರಿಗೆ ಬಗ್ಗೆ ತಮಿಳು ಭಾಷೆಯಲ್ಲಿ ವಿವರವಿದೆ. ಹೊಯ್ಸಳರ ಕಾಲದ ಗದ್ಯಾಳ, ಹೊನ್ನು, ಕಳಂಜು, ಹಾಗ, ಪಣ ಇನ್ನು ಮುಂತಾದ ನಾಣ್ಯಗಳ ಬಗ್ಗೆ ಶಾಸನದಲ್ಲಿ ಉಲ್ಲೇಖಿಸಿದೆ. ಯಳಂಧೂರಿನ 2ನೇ ಶಾಸನದಲ್ಲಿ ಪ್ರಾಣಿಗಳ ವ್ಯಾಪಾರದ ಮಾರಾಟಕ್ಕೆ ಸಂಭಂದಿಸಿದಂತೆ ಕೆಲವು ಮಾಹಿತಿ ಇದೆ. ಉದಾ: ಆನೆಗೆ ಒಂದು ಗದ್ಯಾಳ, ಓಂಟಿಗೆ ಅರ್ಥ ಗದ್ಯಾಳ, ಕುದುರೆಗೆ ಕಾಲು ಗದ್ಯಾಳ ಎಂದು ನಮೂದಿಸಿದೆ. 3ನೇ ನರಸಿಂಹನ ಕಾಲದ ಚಾ.ನ.318 ಸಾಗಡೆ ಶಾಸನದಲ್ಲಿ ಆ ಗ್ರಾಮದ ಕೇಶವ ದೇವಾಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ ಕಂಬಕ್ಕೆ ಒಂದು ಗದ್ಯಾಳ ವೆಚ್ಚ ತಗುಲಿದೆ ಎಂದು ಶಾಸನದಲ್ಲಿ ಉಲ್ಲೇಖಿಸಿದೆ. ಶ್ರೀ.ಶ.1492ರ ಶ್ರೀಯಂಭಕುರ ಶಾಸನದಲ್ಲಿ ಉಮ್ಮೆತ್ತೂರಿನ ಶ್ರೀ ಏರನಂಜರಾಯ ಮಹಾಪ್ರಧಾನಿ ದೇವರಾಯನ ಮಗ ಪರವತಯ್ಯನು ಜೊಮ್ಮೆನಹಳ್ಳಿ ಎಂಬ ಗ್ರಾಮವನ್ನು ನಿರ್ಮಿಸಿ ಅಲ್ಲಿ ಕೆರೆಯೊಂದನ್ನು ಕಟ್ಟಿಸಿ ಶ್ರೀಯಂಭಕ ದೇವರಿಗೆ ದಾನ ಕೊಟ್ಟಿ ವಿವರವಿದೆ.

1569ರ ಸೋಮವಾರದ್ವಾರಾ ಶಾಸನದಲ್ಲಿ ಉಮ್ಮೆತ್ತೂರಿನ ಮಹಾ ಅರಸ ಉಯ್ಯಂಬಳ್ಳಿ ಗ್ರಾಮದಲ್ಲಿ ಸೋಮ ಸಮುದ್ರವೆಂಬ ಕೆರೆಯನ್ನು ಕಟ್ಟಿಸಿದನು ನಂತರ ಅರಿಕುತ್ತಾದ ಏರಭದ್ರನಾಯಕನ ಮಗ ಬಾಳ ಲೋಕ ನಾಯಕನು ಆ ಕೆರೆಯನ್ನು ಜೀಜೋರ್ಧಾರ ಮಾಡಿಸಿದ ವಿವರವಿದೆ. 16ನೇ ಶತಮಾನದ ಒಂಡಿಗರೆ ಶಾಸನದಲ್ಲಿ ನಂದ್ಯಾಲರ ಮಹಾಮಂಡಳೀಶ್ವರ ತಿಮ್ಮಯ್ಯದೇವ ಮಹಾರಾಜ ಕಾರ್ಯಕರ್ತನಾದ ವೆಂಗಳ ರಾಜಯ್ಯನು ದಿವ್ಯಲಿಂಗ ಶ್ರೀ ಅಣೀಲೇಶ್ವರ ದೇವರ ಅಂಗಭೋಗಕ್ಕೆ ಅಡಿಕೆ ತೋಟವನ್ನು ದಾನ ಕೊಟ್ಟಿ ವಿವರವಿದೆ. ಬಿಳಿಗಿರಿರಂಗನ ಬೆಟ್ಟದ 1667 ರ ತಾಮ್ರ ಶಾಸನದಲ್ಲಿ ಹದಿನಾಡ ರಾಜ ತಿರುಮಲೆ ನಾಯಕನ ಕುಮಾರ ಮುದ್ದುರಾಜಯ್ಯನು ಬಿಳಿಗಿರಿರಂಗನಾಥನಿಗೆ ಮಹಾನವಮಿಯ 10 ದಿನದ ಸೇವೆಗೆ 30 ವರಹದ ಬಡ್ಡಿ ಹಣದಲ್ಲಿ ನಡೆಸುವಂತೆ ದಾನ ಕೊಟ್ಟಿ ವಿವರವಿದೆ.

ಉಪಸಂಹಾರ

ಹೀಗೆ ಚಾಮರಾಜನಗರ ಜಿಲ್ಲೆಯು ಕೃಷಿ ಮತ್ತು ವ್ಯಾಪಾರ ಹಾಗೂ ವಾಣಿಜ್ಯ ಚಟುವಟಿಕೆಗಳ ಅಪಾರ ಕೊಡುಗೆಗಳ ಬಗ್ಗೆ ಸಾಕಷ್ಟು ಸ್ಥಿರತರ ಅಂಶಗಳು ಚರಿತ್ರೆಯ ಮಟಗಳಲ್ಲಿ ದಾಖಿಲಾಗಿರುವದನ್ನು ಕಾಣಬಹುದಾಗಿದೆ.

ಪರಾಮರ್ಶನ ಗ್ರಂಥಗಳು

- ಎಪಿಗ್ರಫಿಯಾ ಕನಾರ್ಟಕ. ಸಂ.5.
- ಎಪಿಗ್ರಫಿಯಾ ಕನಾರ್ಟಕ. ಸಂ.3. ಗುಂಡ್ಲುಪೇಟೆ. ಮ.ಸಂ.154.
- ಎಪಿಗ್ರಫಿಯಾ ಕನಾರ್ಟಕ ಸಂ.4 ಬಂಡೆಗೆರೆ. ಚಾಮರಾಜನಗರ ತಾಲೂಕು. ಶಾಸನ. ಸಂ.234. ಮ.ಸಂ.143.
- ಎಪಿಗ್ರಫಿಯಾ ಕನಾರ್ಟಕ. ಸಂ.4. ಮೈಸೂರು ಜಿಲ್ಲೆ ಚಾಮರಾಜನಗರ ತಾಲೂಕು. ಸೋಮಸುಮದ್ರ. ಶಾ.ಸಂ.405. ಮ.ಸಂ.265.
- ಭಾನುಮತಿ. ಪ್ರೇಸಿ. (1985). ಏಕೋರಾಮೇಶ್ವರಪುರ. ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
- ಖುಕಾನನ್. (1999). ಎ ಜನಿಕ ಪ್ರಂ ಮದ್ರಾಸ್ ಥ್ಲೂ ದ ಕಂಟ್ರೀಸ್ ಆಪ್ ಮೈಸೂರ್ ಕೆನರಾ ಅಂಡ್ ಮಲಭಾರ್. ಏಷಿಯನ್ ಎಜುಕೇಷನಲ್ ಸರ್ವೀಸ್‌ಸ್, ನ್ಯೂಡೆಲ್ಲಿ. ಸಂ.11. ಮ.ಸಂ.165.
- ಚಾಮರಾಜನಗರ ಜಿಲ್ಲೆಯ ಅಂಕಿ ಅಂಶಗಳ ವರದಿ. ಜಿಲ್ಲಾ ಸಾಂಪ್ರದ್ಯಿಕ ಅಧಿಕಾರಿಗಳ ಕಳೇರಿ, ಚಾಮರಾಜನಗರ.
- ಮಲೆಯೂರು ಗುರುಸ್ವಾಮಿ. (2007). ಹೊನ್ನುಹೊಳೆ. ಚಾಮರಾಜನಗರ. ಮ.ಸಂ.3–4.
- ಮಂಜುಳ್ ಎನ್. (2017). ಚಾಮರಾಜನಗರ ಜಿಲ್ಲೆಯ ಇತಿಹಾಸ ಮತ್ತು ಮರಾಠಾ ಮೈಸೂರು. ಮ.ಸಂ.5–11.
- ನಂಜುಂಡಸ್ವಾಮಿ. ಬಿ. (2020). ಹರದವಹಳ್ಳಿ ಶಾಸನಗಳ ಸಾಂಸ್ಕೃತಿಕ ಅಧ್ಯಯನ.
- ಉಪಿಂದರ್ಸಿಂಗ್. (2015). ಎ ಹಿಸ್ಟರಿ ಆಪ್ ಏನ್ಸಿಂಯಂಟ್ ಅಂಡ್ ಅಲೆ ಮಿಡೀವಲ್ ಇಂಡಿಯಾ. ನ್ಯೂಡೆಲ್ಲಿ. ಮ.ಸಂ.2–9.